

ಖಾತೆಯ ಪ್ರತಿಗಳನ್ನು ಪಡೆದರು. ಈ ಘಟನೆಯಲ್ಲಿ ಪ್ರಮುಖ ವ್ಯಕ್ತಿಯಾದ ಸಾವಿತ್ರಿಯನ್ನು ಸಾಕ್ಷಿಯಾಗಿ ಪರಿಗಣಿಸಲೇಬೇಕಾಗಿತ್ತು. ರಚನೆಯಿಂದ ಬಂದ ನಂತರ ಕೃಷ್ಣಪ್ಪ, ಸಾವಿತ್ರಿಯನ್ನು ಭೇಟಿಯಾಗಿರಲಿಲ್ಲ. ಅವಳು ಕೆಲಸ ಮಾಡುತ್ತಿದ್ದ ಖಾನಾವಳಿಗೂ ಹೋಗಿರಲಿಲ್ಲ. ಒಂದೆರಡು ಸಲ ಬ್ಯಾಕಲ್‌ ನೋಡಿದ್ದರಷ್ಟೇ. ಮಾತನಾಡಿಸುವುದು ಇನ್ನಷ್ಟು ಉಹಾಪೇರುಹಗಲಿಗೆ ಕಾರಣವಾಗಬಹುದೆಂದು ಕಂಡೂ ಕಾಣದರಿತ್ತದರು. ಸಾಕ್ಷಿಯಾಗಿ ಬರಲು ಅವಶ್ಯಕ ಡಿಪ್ಪಿಸುವ ಅಗತ್ಯವಿತ್ತು.

ಸಾವಿತ್ರಿ ಅಮಾಯಿಕಳು. ಅವಲಿಗೆ ಹಣ ಕೆಟ್ಟಿದ್ದನ್ನು ಇಲ್ಲವೆನ್ನುವಂತಿರಲ್ಲ, ಅಕೊಂಟಿಗೆ ಹಣ ಹಾಕಿದ್ದಾಗೆ, ಯಾಕೆ ಹಾಕಿದ್ದಾಗೆ ಗೊತ್ತಿಲ್ಲ ಎಂದರೆ ಅವಶ್ಯಕ ತೊಂದರೆಗೆ ಸೆಲುಕಿಸಿದಂತಾಗುತ್ತದೆ. ಅದ್ದರಿಂದ ಮರಮಾಚದ ಇಲ್ಲವೆನ್ನು ಹೇಳಲುವುದು ಸೂಕ್ಷವೆಂದು ಅನ್ನಿಸಿತು. ಬ್ಯಾಂಕಿನ ಸ್ವೀಪರೋಗೆ ಸಾವಿತ್ರಿಯ ಪರಿಚಯವಿತ್ತು. ಅವಶ್ಯಕ ಮೂಲಕ ಹೇಳಿ ಕಳಿಸಿದರು. ಬ್ಯಾಂಕಿನವರು ಮನಗೆ ಬಂದಿದ್ದು, ಪತ್ರ ಬಿರೆಕೊಂಡಿದ್ದು ಇಲ್ಲವುಗಳಿಂದ ಏನೋ ತೊಂದರೆ ಆಗಿದೆ ಎಂದು ಸಾವಿತ್ರಿಗೆ ಅನ್ನಿಸಿತ್ತು. ಹೇಳಿ ಕಳಿಸಿದ ಕೂಡಲೇ ಬಂದಳು. ಕೃಷ್ಣಪ್ಪ ತಾನು ಇರದಿದ್ದಾಗ ಹಣ ಕಟ್ಟಿದ್ದರ ಬಗ್ಗೆ ಅಕ್ಕೆಂಟಿಸಿಲ್ಲ. ಹೀಸವೆಚೆಯಲ್ಲಿ ಆ ಕುರಿತು ವಿಚಾರಣೆ ಇದೆ. ನಿಂವು ಬರಬೇಕಾಗುತ್ತದೆ ಎಂದರು. ಸಾವಿತ್ರಿ ಯಾವಾಗ ಬೇಕಾದರೂ ಬಿರುತ್ತೇನೆ ಎಂದಬು.

‘ಅಲ್ಲಿ ನಿಮಗೆ ಪ್ರಶ್ನಾಗಳನ್ನು ಕೇಳಲುತ್ತಾರೆ’

‘ಏನಾದೂ ಕೇಳಿ, ಹೇಳ್ತೇನೆ’

‘ಇದ್ದುದನ್ನೇ ಹೇಳಿ. ಹೆಡಕೋಚೆಡಿ’ ಹೆಚ್ಚೆನೂ ಹೇಳಬೇಕು ಸಾವಿತ್ರಿಯನ್ನು ಕಳಿಸಿದರು.

ವಿಚಾರಣೆಯ ದಿನ ಸಾವಿತ್ರಿ ಮಗಳೊಂದಿಗೆ ಹೋಸವೆಚೆಗೆ ಬಂದಬು. ಅವಶ್ಯಕ ವಿಚಾರಣೆಗಂತ ಮೊದಲು ಕೃಷ್ಣಪ್ಪರ ವಿಚಾರಣೆ ಇತ್ತು. ವಿಚಾರಣಾಧಿಕಾರಿ, ತನಿಖಾಧಿಕಾರಿ ಮತ್ತು ಮ್ಯಾನೇಜರ್‌ಮೆಂಟ್ ಪ್ರತಿನಿಧಿಗಳು ವಾದಿಗಳ ಪರ ಹಾಜರಿದರು. ಪ್ರತಿವಾದಿ ಕೃಷ್ಣಪ್ಪರ ಪರವಾಗಿ ಅಂತೋಸಿಯೆಶನ್‌ ಕಾರ್ಯಾದ್ಯಾಸ ಭಾಗವಹಿಸಿದರು. ಕಲಾಪವನ್ನು ತೀವ್ರಿಸಿ ದಾಖಲು ಮಾಡುತ್ತಿದ್ದರು. ತನಿಖಾಧಿಕಾರಿ ತನಿಖಿಯ ವೇಳೆ ತಾನು ಸಂಗ್ರಹಿಸಿದ

ದಾಖಲೆಗಳನ್ನು ಪ್ರಸ್ತುತ ಪಡಿಸಿದರು. ಅದರಲ್ಲಿ ಸಾವಿತ್ರಿ ಮ್ಯಾನೇಜರ್ ಖಾತೆಗೆ ಹಣ ಕಟ್ಟಿದ್ದನ್ನು ಒಪ್ಪಿಕೊಂಡ ಪತ್ರವೂ ಇತ್ತು. ಕೃಷ್ಣಪ್ಪರ ವಿಚಾರಣೆ ಸಮಯದಲ್ಲಿ ತನಿಖಾಧಿಕಾರಿ ಸಮಾಜ ಹೆರಿಟಿಜ್‌ದ್ವಾರಾ ಸ್ಥಿರೋಖ್ಯಾಲ್‌ ಮ್ಯಾನೇಜರ್ ಅನುಚರಿತ ರೀತಿಯಲ್ಲಿ ಸಹಾಯ ಮಾಡಿದ್ದು, ವ್ಯಯಕ್ತಿಕ ಸಂಪರ್ಕ ಸಾಧಿಸಿದ್ದು; ಇದರಿಂದ ಬ್ಯಾಂಕಿನ ಫನ್‌ತೆಗೆ ಕುಂದು ಉಂಟಾಗಿರುವ ಸಂಭವವನ್ನು ವಿವರಿಸಿದರು. ಆಕೆ ಮ್ಯಾನೇಜರ್ ಖಾತೆಗೆ ಹಣ ಹಾಕಿದ್ದಿಂದ ಅವರು ಉಭ ಪಡೆಯಲು ಉದ್ದೇಶಿಸಿದ್ದು ತೀವ್ರಿಯಾಗುತ್ತದೆ. ಮ್ಯಾನೇಜರ್ ತನ್ನ ಸಾಫ್ತ್ವಮಾನವನ್ನು ದುರುಪಯೋಗ ಪಡಿಸಿದ್ದು ಮೇಲ್ಪ್ರೋಟ್‌ ಸಾಬೀತಾಗುತ್ತದೆ ಎಂದು ವಾದಿಸಿದರು. ಅಂತೋಸಿಯೆಶನ್‌ ಕಾರ್ಯಾದ್ಯಾಸ ತನಿಖಾಧಿಕಾರಿಯ ಮಾತುಗಳನ್ನು ಒಪ್ಪಿಲ್ಲ. ಸಾವಿತ್ರಿ ಅನಕ್ಕರಸ್ತೆ ನಿರ್ಗತಿಕಳು. ಆಕೆಗೆ ಸಹಾಯ ಮಾಡುವುದಲ್ಲದೆ ಮ್ಯಾನೇಜರ್‌ಗೆ ಬೇರೆ ಉದ್ದೇಶವಿರಲ್ಲ ಎಂದು ಮನವರಿಕೆ ಮಾಡಲು ಯಶ್ಸಿಸಿದರು. ತನ್ನ ಖಾತೆಯಲ್ಲಿ ಮ್ಯಾನೇಜರ್ ಕೃಷ್ಣಪ್ಪ ಎಂದೂ ಅನಗತ್ಯ ಟ್ರಾನ್ಸಾಕ್ಷನ್‌ ಮಾಡಿಲ್ಲ ಎನ್ನುವುದಕ್ಕೆ ಪುರಾವೆಯಾಗಿ ಖಾತೆಯ ಪ್ರತಿಗಳನ್ನು ಸಲ್ಲಿಸಿದರು.

ಅವರ ಪ್ರಸ್ತುತಿಯ ಬಿಕಿರಿ ಕೃಷ್ಣಪ್ಪನವರಿಗೆ ಮ್ಯಾನೇಜರ್‌ಮೆಂಟ್ ಪ್ರತಿನಿಧಿ ಪ್ರಶ್ನಾಗಳನ್ನು ಕೇಳಿಸಿದರು. ಅವಶ್ಯಕ ಲೇಣಿ ಎಂದು ತೀವ್ರಿಸಿಕೊಂಡೇ ಸಾಲ ಕೆಟ್ಟಿದ್ದೀರಿ ಎನ್ನುವ ಅವರ ಮಾತನ್ನು ಕೃಷ್ಣಪ್ಪ ಬಿಲಾಗಿ ಅಲ್ಗಾಳಿಂದರು. ದನದ ಡಾಕ್ಟರ್‌ನು ಸಾವಿತ್ರಿಯ ಮನಗೆ ಕರೆದುಕೊಂಡು ಹೋಗಿದ್ದು, ಅಯ್ಯೊಲ್ರ ಹತ್ತಿರ ವ್ಯವಹಾರ ಕುದುರಿಸಿದ್ದು ಇನ್ನುರ್ನೋವರಿಗೆ ಪ್ರೋಎಸ್ ಮಾಡಿ ಕ್ಲೇರ್‌ ಕ್ಲಿಯರ್ ಮಾಡಿಸಿದ್ದು ಕೃಷ್ಣಪ್ಪನವರ ವ್ಯೇಯಕ್ತಿಕ ಹಿತಾಸಕ್ತಿಗಳನ್ನು ತೋರಿಸುತ್ತದೆ ಎಂದು ಮ್ಯಾನೇಜರ್‌ಮೆಂಟ್ ಪ್ರತಿನಿಧಿ ಬಿಲಾಗಿ ವಾದಿಸಿದರು. ಕೃಷ್ಣಪ್ಪ ತನಗೆ ಸಹಾಯ ಮಾಡುವ ಉದ್ದೇಶವಿರಲ್ಲದೆ ಬೇರೆ ಯಾವ ಆಸಕ್ತಿಯಾ ಇರಲ್ಲಿವೆಂದು ಮನವರಿಕೆ ಮಾಡಲು ಯಶ್ಸಿಸಿದರು. ಇದು ಸಾವಿರ ಕೆಟ್ಟಿದ್ದು ನಿಜ; ಹನು ಕೊಳ್ಳಲು ಕಮಿಯಾಗಿದ್ದರಿಂದ ಸಾಲವಾಗಿ ಕೆಟ್ಟಿದ್ದೆ ಎನ್ನುವುದನ್ನು ಒಪ್ಪಿಕೊಂಡರು. ಮ್ಯಾನೇಜರ್ ಸಾಲಗಾರಿಗೆ ವ್ಯೇಯಕ್ತಿಕ ಸಾಲ ನೀಡಿದ್ದೆ ಮ್ಯಾನೇಜರ್‌ಮೆಂಟ್ ಪ್ರತಿನಿಧಿಯಿಂದ ಆಕ್ರೇವ